

ಹರಿ ನಿನ್ನ ಭಕ್ತನೆನಿಸಿಕೊಂಡವ ಭಂಗ ಬಡಲು ಬೇಕು

1. **Ref.:** Shri Purandara Dasara Sahitya Part – 2, Aartha Bhaava, edited by Shri Betageri Krishna Sharma and Shri Bengeri Huchha Rayaru, page No. 34 & 68.
2. **Ref.:** Samagra Dasa Sahitya, Samputa 4, published by Kannada & Culture Dept, Govt of Karnataka, Bengaluru, page No. 33 & 37.
3. **Note:** This song is not available in the books of Sri. Pavanje Guru Rao and also in the books of Prof. S.K. Ramachandra Rao and also in the books of Gorebala Hanumantha Rayaru.
4. **Note:** The Ankita used in other the versions (given in Ref. 2) which are not considered here) are different. We have considered “purandara viTTala” as the Ankita for listing purposes.

ಹರಿ ನಿನ್ನ ಭಕ್ತನೆನಿಸಿಕೊಂಡವ ಭಂಗಬಡಲು ಬೇಕು

ಹರಿ ನಿನ್ನ ಭಕ್ತನೆನಿಸಿಕೊಂಡವ ದಿನ-ಪ್ರತಿ ದಿನದಲ್ಲಿ

ಅನ್ನ ಉದಕಗಳ ಕಾಣದಿರಬೇಕು

ಬೆನ್ನಟ್ಟಿ ರೋಗಗಳು ಹತ್ತಿಕೊಂಡಿರಬೇಕು

ತನ್ನವರ ಕೈಯಿಂದ ಚಿಹಿ ಎನಿಸಿಕೊಳ್ಳಬೇಕು

ಎನ್ನ ಈ ಪರಿಯಲಿ ಮಾಡಿದ ಬಗೆ ಏನೋ ಪುರಂದರ ವಿಠಲ

Another Version:

ಹರಿ ನಿನ್ನ ಭಕ್ತನೆನಿಸಿಕೊಂಡವ ಭಂಗವ ಪಡಲು ಬೇಕೇ ?

ದಿನ - ಪ್ರತಿದಿನದಲ್ಲಿ ಅನ್ನ ವಸ್ತ್ರ, ಉದಕಗಳ ಕಾಣದಿರಬೇಕೆ?

ಬೆನ್ನಟ್ಟಿ ರೋಗಗಳು ಹತ್ತಿರಬೇಕೇ?

ತನ್ನವರ ಕೈಯಿಂದ ಚಿಹಿ ಎನಸಿಕೊಳ್ಳಬೇಕೆ?

ಎನ್ನು ಈ ಪರಿಯಲಿ ಮಾಡಿದ ಬಗೆಯೇನೂ ಪುರಂದರ ವಿಠಲ

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಪುರಂದರ ದಾಸರು ತಮ್ಮ ದಾಸ ಜೀವನದಲ್ಲಿಯ ಲೌಕಿಕ ಕಷ್ಟಗಳನ್ನು ದೇವರಿಗೆ ಬಿನ್ನವಿಸಿಕೊಳ್ಳುತ್ತಾರೆ.

ಭಂಗ = ಅಪಮಾನ

Classification: Ugabhoga

Ankita: purandara vittala

Location: NA

Category: Artha Bhava

Sub-Category: Krishna, dina, anna, niru, roga, kai, vastra,

Pravachana: NA

Explanation: NA